

ಇಂಗ್ಲಿಷ್‌ನಲ್ಲಿ ಅರ್ಥ ಕ್ಷಮತೆಯೇ ಹೀಗೆ ಹೇಳಿದ ಪ್ರತಿಭ್ರಾಂತಿ



ಎಸ್. ರಾಮಶ್ರೀನಾಥನ್

ಹೆಚ್ಚಾಗಲು : 'ಮುಯುಲು' ಸಂಗ್ರಹ

ಏದದಿ ಬದುವರೆ ಅಂಗುಲದ ಎತ್ತರ; ಎತ್ತಿದ ಕ್ಷೇಮೂಳೆ; ಹೊಳೆಯುವ ಕಣ್ಣಗಳು; ಅಲ್ಲಾಗೂದಲು; ಮಾತಾಪುರಾಗ ಒಂದೊಂದು ಸಲ ಧ್ವನಿ ಒಡೆದು ಹೀಚಲು ಕೇಳಿದಾಗ ನಲವತ್ತು ರಾಮಾನುಜನ್ ಹದಿನಾಲ್ಕು ಹುಡುಗನಾಗುತ್ತಾರೆ. ಸಾಹಿತ್ಯವೆಂದರೆ ಇರುವ ಉತ್ತಾಹವೂ ಅಷ್ಟು-ಅವರ ಅಧ್ಯ ವಯಸ್ಸಿನ ಯುವಕರಿಗೆ ನಾಚೇ ತರುವಷ್ಟು ಮುಟ್ಟಿದ್ದು.

1957-58 ರಲ್ಲಿ ನಾನು ಒಂದು ವರುಪಡವರೆಗೆ ಮೈಸೂರಿನಲ್ಲಿದ್ದೆ. ಆಗ ವಾರಕ್ಕೆ ನಾಲ್ಕು ದು ಬಾರಿಯಾದರೂ ಸಂಜೆ, ಹಲವಾರು ಬ್ರ್ಯಾ-ಟೋ, ಟೋ-ಬ್ರ್ಯಾ-ತ್ರೀ ಕಾಫಿ ಕುಡಿದು ರಾತ್ರಿ ಹೊತ್ತಾಗುವವರೆಗೂ ಗೋಪಾಲಕೃಷ್ಣ ಅಡಿಗರ, ರಾಮಾನುಜನ್ ಅವರ ಸಹವಾಸದಲ್ಲಿ ಸಾಹಿತ್ಯದ ಬಗೆಗೆ ಮಾತಾಪಿದ್ದುಂಟು. ಆಗ ಅವರು ಬರೋಡದಲ್ಲಿ ಕೆಲಸಕ್ಕಿದ್ದು ಮೈಸೂರಿಗೆ ರಜಾದಲ್ಲಿ ಬಂದಾಗಿನ ಮಾತ್ರ. ಅವರು ಮತ್ತೆ ಶಿಕ್ಷಿದ್ದು, ಕನ್ಡವನ್ನು ವಿಶ್ವಸಾಹಿತ್ಯದ ಬಗೆಗೆ ಅಪರಿಗಿರುವ ಅಪಾರವಾದ ಉತ್ತಾಹವನ್ನು ನನ್ನ ಕಡೆಗೆ ತಂದಿದ್ದು, ಹೊಗುವಾಗ ಬಿಟ್ಟುಹೊಡ್ದು, ಇಲ್ಲಿಗೆ ಆರು ಸಾವಿರ ಮೈಲಿಗಳ ದೂರದ ಲಂಡನ್‌ನಲ್ಲಿ, ಅದಾದ ಮೇಲೆ ನಮ್ಮ ಭೇಟಿ ಕ್ರಿ-ಮದ್ದಾಸಿನಲ್ಲಿ, ಕೆಲಸದ ಮೇಲೆ ಅವರು ಸ್ವದೇಶಕ್ಕೆ ಬರುವ ಹೊತ್ತಿಗೇ ನಾನೂ ಬರುವ ಕಾರಣವಿದು ಸಂವಾದದ, ವಿಚಾರ ವಿನಿಮಯದ ಯೋಗ ನನಗೆ.

ಕನ್ಡ ಬರೆಯುವವರಲ್ಲಿ ಇತ್ತು ಮತಿಗಳಾದವರು ಕಡಿಮೆ. ಸಿಕ್ಕ ಅಧ್ಯ ಗಂಟೆಯೋಳಿಗೇ ರಾಮಾನುಜನ್ ಅವರ ಪ್ರವಿರ ಬುದ್ಧಿಯ ಅನುಭವ ಪಡೆಯದೆ ಬರುವ ಯಾರೂ ಇರಲಾರಲು. ಈಚೆಗೆ ಗೆಂಯೆಲೊಬ್ಬರು ಕುಹಕ ಆಳಿದರು; ಅವರಿಗೆ ಎಮ್ಮೆಯಿದ್ದು ಬುದ್ಧಿಯೆಡರೆ ಅವರು ಒಳ್ಳೆಯ ಕಾವ್ಯವನ್ನು ಬರೆದರೂ ಆಶ್ಚರ್ಯವಿಲ್ಲ. ಅಂತಹ ಮಾತಿಗೆ ಒಂದೇ ಉತ್ತರ ಸಾಧ್ಯ: ಯಾಕಾಗಬಾರದು; ಹಾಗಾದರೂ ಒಳ್ಳೆಯ ಕಾವ್ಯ ಬಂದರೆ ಸಾಕು. ಒಂದು ಕಾಲದ ಬರವಣಿಗೆಯ ಮಾತಾಪುತ್ರ ಜನ ಇದರಲ್ಲಿ 'ಬುದ್ಧಿಯ ಅಂಶ ಕಡಿಮೆ' ಎಂದವರು ಈಗ 'ಬುದ್ಧಿಯ ಅಂಶ ವಿಪರೀತಾಯಿತೇನೋ' ಎಂದಾಗ ಹಿನ್ನೆಡು ವರ್ಣಣ ಅವಧಿಯಲ್ಲಿ ಕನ್ಡ ಸಾಹಿತ್ಯದಲ್ಲಿ ಆದ ಬದಲಾವಣೆಗೆ ಆ ಮಾತು ಕನ್ನಡಿ.

ರಾಮಾನುಜನ್ ಅವರ ಜೀವನದ ವಿವರ ಪ್ರಶ್ನೆ ಕೇಳಿದಾಗ ಉತ್ತರ ಸಿಗುವುದು ಕಷ್ಟ,